

ನನಗೆ ಕಡಲೋಳಿಗೆ ಇಳಿಯಲು ಭಯ, ಹಿಂಜರಿಕೆ. ಸಣ್ಣವಳಿರುವಾಗ ಗೋಕರ್ಣದ ಕಡಲಲೆಗಳು ಕಾಲೆಳೆದು ಮುಳುಗಿಸಿದ್ದವು. ಕಣ್ಣು ಮೂಗು ಬಾಯಿಯಲ್ಲೆಲ್ಲ ನೀರು ತುಂಬಿ ಕಕ್ಕರಮಕ್ಕರವಾದ ನೆನಪನ್ನೂ ಹಸಿರಾಗಿದೆ. ಅದಕ್ಕೋ ಏನೋ, ದಂಡೆಯಲ್ಲಿ ಕೂತು ಗಂಟೆಗಟ್ಟಲೆ ಕಳೆದೇನು, ಆದರೆ ಉಪ್ಪುಪ್ಪು ನೀರು ಮೈಗಂಟುವುದು, ನೀರಿಗಿಳಿಯುವುದು ಇಷ್ಟವಿಲ್ಲ. ಗ್ರೇಟ್ ಬ್ಯಾರಿಯರ್ ರೀಫ್ ಬಣ್ಣ ಕಳೆದುಕೊಳ್ಳುತ್ತಿರುವುದೂ ಮನದಲ್ಲಿದ್ದಿದ್ದರಿಂದ ಪಾಪಪ್ರಜ್ಞೆ ಕಾಡತೊಡಗಿತ್ತು.

ನನ್ನೆಲ್ಲ ಸಂಶಯಗಳಿಗೂ ವಾನ್‌ನಿಂದ ಸಮಾಧಾನಕರ ಉತ್ತರ ಬಂತು. ಗುರುತಿಸಲಾದ ಸ್ಥಳಕ್ಕೆ ಮಾತ್ರ ನಾವು ಹೋಗುತ್ತೇವೆ; ಚಟುವಟಿಕೆಗಳು ಪರಿಸರದೊಡನೆ ತಾದಾತ್ಮ್ಯ ಬೆಳೆಸುತ್ತವೆ; ವಿಕಾಸ ಚಕ್ರದಲ್ಲಿ ಇದೂ ಒಂದು ಹಂತವೆಂದು ಪರಿಗಣಿಸಬೇಕು; ಯಾರೂ ಜಲಚರಗಳ ಮುಟ್ಟಬಾರದು, ಹವಳ ದಂಡೆಗಳ ಮೇಲೆ ನಿಲ್ಲಬಾರದೆಂಬ ಕಟ್ಟುನಿಟ್ಟಾದ ನಿಯಮಗಳಿರುವ ಬಗೆಗೆ ತಿಳಿಸಿದ. ಕೊನೆಗೆ ನೀರಿಗಿಳಿಯಲು ಸಿದ್ಧಳಾದೆ.

ಕಡಲಾಳ ನೋಡಿ ಬರಲು ಹಲವು ಆಯ್ಕೆಗಳಿವೆ. ಪ್ರತಿ ಕಂಪನಿಯೂ ತಾತ್ಕಾಲಿಕ ತಂಗುದಾಣ (ಮರೈನ್ ವರ್ಲ್ಡ್ ಪೋಂಟೂನ್) ಪ್ಲಾಟ್‌ಫಾರ್ಮ್ ಮಾಡಿಕೊಂಡಿರುತ್ತದೆ. ಅಲ್ಲಿ ಹಡಗು ಲಗುರು ಹಾಕುತ್ತದೆ. ಕೆಲವರು ತೇಲುತ್ತ ಕಡಲಾಳ ನೋಡುತ್ತಾರೆ. ಗಾಜಿನ ತಳದ ದೋಣಿಯಲ್ಲಿ ಕುಳಿತೂ ನೋಡಬಹುದು. ಕಡಲೋಳಿಗಿಳಿದು ಪ್ಲಾಟ್‌ಫಾರ್ಮಿನುದ್ದಕ್ಕೂ ನಡೆಯುತ್ತ ನೋಡಬಹುದು. ಸ್ಕೂಬಾ ಡೈವಿಂಗ್ ಮೂಲಕ ಜಗಿದು ಕಡಲಾಳ ತಿರುಗಬಹುದು. ಕಡಿಮೆ ಅಪಾಯ, ಕಡಿಮೆ ಅವಧಿಯ 'ಸೀ ವಾಕಿಂಗ್' (ಕಡಲ ನಡಿಗೆ) ಅನ್ನು ನಾನು, ಕೃಷ್ಣ ಆಯ್ದುಕೊಂಡೆವು. ಮಕ್ಕಳು ಸ್ಕೂಬಾ ಡೈವಿಂಗಿಗೆ ಸನ್ನದ್ಧರಾದರು.

ನಮ್ಮೆಲ್ಲರನ್ನು ಒಂದೆಡೆ ಕೂರಿಸಿ ಕೈಪಿಡಿಗಳನ್ನು ಕೊಟ್ಟರು. ಏನು ಮಾಡಲಿದ್ದೇವೆ, ಏನು ತೊಂದರೆ ಎದುರಾಗಬಹುದು, ಆಗೇನು ಮಾಡಬೇಕೆಂದು ಸಚಿತ್ರವಾಗಿ ವಿವರಿಸಿದರು. ಟೀವಿ ಪರದೆಯಲ್ಲೂ ತೋರಿಸಿದರು. ಕೈಮೇಲೆ ಸಂಖ್ಯಾ ಕೋಡ್ ಬರೆದು, ನಿಗದಿತ ಸಮಯಕ್ಕೆ ಡೆಕ್‌ಗೆ ಬರಲು ತಿಳಿಸಿದರು.

ಊಟದ ಸಮಯವಾಯಿತು. ಶಾಖಾಹಾರಿಗಳಿಗೆ ಹಲವು ನಮೂನೆಯ ಅಡುಗೆಗಳಿದ್ದವು. ಬಹುಸಂಖ್ಯೆಯಲ್ಲಿದ್ದ ಚೀನೀ, ಜಪಾನೀ ಪ್ರವಾಸಿಗರು ಹುರಿದ ಸೀಗಡಿಗಳನ್ನು ತಟ್ಟೆ ತುಂಬ ತಂದು ತಿನ್ನುತ್ತಿದ್ದರು. ಸಸ್ಯಾಹಾರಕ್ಕೆ

ಕೆಮ್ಮಿನು 'ನೀಮೋ' ಕುತೂಹಲಕಾರಿ ಜೀವಿ. ಅವು ಗುಂಪಿನಲ್ಲಿರುತ್ತವೆ. ದ್ವಿಲಿಂಗಿಗಳಾಗಿ ಹುಟ್ಟುತ್ತವೆ. ಗುಂಪಿನ ಅತಿದೊಡ್ಡ ಹಿರಿಯ ಮೀನು ಈಯುವ ಹೆಣ್ಣಾಗಿ ಪರಿವರ್ತನೆಯಾಗುತ್ತದೆ. ಗಂಡಿಗಿಂತ ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತದೆ. ಹೊಸ ತಲೆಮಾರಿನ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ಜೊತೆಯಾಗುತ್ತದೆ. ಕೂಡುವ, ಈಯುವ ಕೆಲಸ ಅವರಿಬ್ಬರೇ ಮಾಡಬೇಕು. ಉಳಿದವರು ಸುಮ್ಮನೆ ಇರುತ್ತಾರಷ್ಟೇ. ಅಕಸ್ಮಾತ್ ಈಯುವ ಹೆಣ್ಣು ಸತ್ತರೆ, ಕೂಡಲೇ ಅದರೊಂದಿಗೆ ಕೂಡುತ್ತಿದ್ದ ಗಂಡು ತಾನೇ ಸರಸರ ಬೆಳೆದು ಈಯುವ ಹೆಣ್ಣಾಗುತ್ತದೆ! ಮತ್ತೊಂದು ಹೊಸ ಯುವ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ರೂಪುಗೊಳ್ಳುತ್ತದೆ. ಹೀಗೆ ಒಂದು ಗುಂಪಿನ ಸಂತಾನೋತ್ಪತ್ತಿ ನಡೆಸುವ ಹೆಣ್ಣು, ಗಂಡಾಗಲು ಕಟ್ಟುನಿಟ್ಟಾದ ಶ್ರೇಣೀಕರಣವಿದೆ. ತುರ್ತು ಸಮಯದಲ್ಲಿ ಗಂಡು ಕೆಲವೇ ದಿನಗಳಲ್ಲಿ (ಕೆಲವೊಮ್ಮೆ ಗಂಟೆಗಳಲ್ಲಿ) ಹೆಣ್ಣಾಗಿ ಬೆಳೆಯುತ್ತದೆ!



ಕೇಸರಿ, ಬಳಿ, ಕಪ್ಪು ಮಿಶ್ರಪಟ್ಟಿಗಳ ಕ್ಲೌನ್ ಫಿಶ್

ಹೆಚ್ಚು ಆಯ್ಕೆಗಳಿರಲಿಲ್ಲ. ಏನೋ ಒಂದಷ್ಟು ಹೊಟ್ಟೆಗಿಳಿಸಿ, ಈಜುಡುಗೆ ಧರಿಸಿ ವಾನ್ ಬಳಿ ಹೋದೆವು. ಕೈ ಮೇಲಿನ ಸಂಖ್ಯೆ ನೋಡಿ, ನಾವೇನು ಚಟುವಟಿಕೆ ಮಾಡಹೊರಟಿರುವವರೆಂದು ಖಾತ್ರಿಪಡಿಸಿ, 'ವೆಲ್...' ಎಂದು ನಗುನಗುತ್ತ ಕರೆದೊಯ್ದ. ಅವನಾಗಲೇ ಉದ್ದ ಬಿಳಿಕೂದಲ ಕಟ್ಟಿ, ಸ್ವಿಮ್ ಸೂಟಿನೊಳಗೆ ಭೀಮಕಾಯ ತುರುಕಿ ಸಿದ್ಧನಾಗಿದ್ದ. ಐದೂವರೆ ಮೀಟರ್ ಆಳದಲ್ಲಿ ತ್ರಾಸವಾಗಬಹುದು; ಕಿವಿಯಲ್ಲಿ ಭೋರ್ಗರೆಯಬಹುದು; ಉಸಿರು ಕಟ್ಟಿದಂತಾಗಬಹುದು; ಮೇಲೆ ಬರಬೇಕೆನಿಸಬಹುದು; ಆದರೆ ಗಲಿಬಿಲಿಗೊಳ್ಳಬೇಡಿ ಎನ್ನುತ್ತ ಮುನ್ನಡೆದ. ನೀರೊಳಗಷ್ಟೆ ಅಲ್ಲ, ನೆಲದ ಮೇಲೂ, ಆಕಾಶದಲ್ಲೂ ಅಪಾಯವಿದೆ. ಆತಂಕವು (ಪ್ಯಾನಿಕ್) ತಲುಪಿಸಬೇಕಾದ ಗುರಿಗಿಂತ ಬೇರೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಪ್ಯಾನಿಕ್ ಆಗಬೇಡಿ ಎಂದು ಮತ್ತೆಮತ್ತೆ ಹೇಳಿದ. 'ಅಕ್ಸಿಜನ್ ಬರುವ ಮಾಸ್ಕ್ ಪೈಪ್ ತಪ್ಪಿತೇ, ಅಲ್ಲೇ ಕೈಯಾಡಿಸಿ, ಸೊಂಟದ ಬಳಿ ನೇತಾಡುತ್ತಿರುತ್ತದೆ. ಮುಳುಗುತ್ತಿದ್ದೀರಾ? ಲೈಫ್ ಜಾಕೆಟ್‌ಗೆ ಗಾಳಿ ತುಂಬಿ, ಮೂವತ್ತು ಸೆಕೆಂಡುಗಳಲ್ಲಿ ಮೇಲೆ ಬರುವಿರಿ. ಎಲ್ಲಿದ್ದರೂ ಸಹಾಯಕರನ್ನು ತಲುಪುವಿರಿ' ಎಂದು ಧೈರ್ಯ ತುಂಬಿದ. ಮಕ್ಕಳಂತೂ ಕಿಂಡರಿ ಜೋಗಿಯ ಹಿಂದೆ ಅತ್ಯುತ್ತಾಹದಿಂದ ಸುತ್ತಾಡುತ್ತಿದ್ದರು.

ಮುಳುಗಲು ಸುಲಭವಾಗಲೆಂದು ಸೊಂಟಕ್ಕೆ ಒರಟು ಕಬ್ಬಿಣದ ಗುಂಡುಗಳ ಬಲು ಭಾರದ ಬೆಲ್ಟ್ ಕಟ್ಟಿದರು. ನಮ್ಮ ಚಪ್ಪಲಿ ಕಳಚಿ ಅವರ ಬಾಟು ಹಾಕಿ ವಾನ್ ಹಿಂದೆ ನಡೆದವು. ಕೆಳಗಿಳಿಯುವ ಕಬ್ಬಿಣದ ಮೆಟ್ಟಿಲುಗಳು ಕಂಡವು. ರೈಲಿಂಗ್ಸ್ ಹಿಡಿದು ನನ್ನ ಹಿಂದಿಳಿಯಿರಿ ಎಂದು ಸನ್ನೆ ಮಾಡಿ ನೀರಿಗಿಳಿದ.

